



# ಅಂಕಗಳು ಅಂಕಗಳಿಗೇ!

ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ವಿದ್ಯಾರ್ಥಿ  
ಜೀವನದ ಸರ್ವಸ್ವ ಎಂದು ಭಾವಿಸುವುದು ಮಕ್ಕಳ  
ಬದುಕಿಗೆ ಹಾಕುವ ಬೊಕಟ್ಟು.

■ ಸ್ವಯಂಪ್ರಭಾ



**ಅಂ**ಕಗಳನ್ನು ಬೆಸ್ತುವ ಶೈಕ್ಷಣಿಕ ವ್ಯವಸ್ಥೆಯು ಕೆಲವು ಬಾರಿ ಬದುಕಿನ ಸಣ್ಣ ಪ್ರಸ್ತುತಿ ಖಚಿತಗಳಿಗೆ, ವಿಕಾರಗಳಿಗೆ ಅಡ್ಡವಾಗಿ ನಿಂತುವಿಟ್ಟಿರುತ್ತದೆ. ‘ಸದ್ಯಕ್ಕೆ ಒಳ್ಳೆಯ ಅಂಕಗಳನ್ನು ಗಳಿಸಿ ಮುಂದುವರೆದರೆ ಸಾಕು, ಉಳಿದ್ದೆಲ್ಲ ಅಮೇಲೆ ಕಲೆತರಾಯಿತು’ ಎನ್ನುವ ಮನಸ್ಸಿಗಿಂದ ಗಳಿಸುವುದಕ್ಕಿಂತ ಕೆಂದುಕೊಳ್ಳುವುದೇ ಹಜ್ಜು.

ಶ್ರೀನಿಧಿಯ ಅಮೃನ ಉದಾಹರಣೆ ನೋಡಿ. ಶ್ರೀನಿಧಿಗೆ ಪ್ರತೀಂದಿನ ಬೇಳೆಗೆ ದೇವರ ಪ್ರಾಜೆ ಮಾಡಿದ ಬಳಿಕೆ ಶಾಲೆಗೆ ಹೋಗಬೇಕು ಎಂದು ಅಷ್ಟು ತಾಕೆತು ಮಾಡಿದ್ದರು. ಅಷ್ಟನ್ನು ಮಾತಿನ ಪ್ರಕಾರ, ಶ್ರೀನಿಧಿ ಸ್ವಾನವಾದ ಹೂಡಿಲ್ಲ. ದೇವರ ಪಟ್ಟದ ಮುಕ್ಕೆ ಹೊವಿಟ್ಟು ಜೋರಾಗಿ ಪ್ರಾರ್ಥನೆ ಮಾಡುತ್ತಿದ್ದಳು. ಇನ್ನೂ ಪ್ರಸ್ತುತಿ ಹುದುಗಿಯಾಗಿದ್ದ ಅವಳು, ಈ ಎಲ್ಲ ಕೆಲಸಗಳನ್ನು ಮಾಡಲು ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತಿದ್ದಳು. ದೀಪ ಹಜ್ಜು ಲೋಕದಲ್ಲಿ, ಅಮೃನನ್ನು ಕರಯುತ್ತ, ಹೊವಾಗಳನ್ನು ಒಮ್ಮೆ ದೇವರ ಪಟ್ಟದ ಮುಲ್ಲಿಟ್ಟು, ಅದು ಚಂದ ಕಾಣುತ್ತಿಲ್ಲ ವೇನಿಸಿದಾಗ ತೆಗೆದುಹಬುತ್ತಿದ್ದಳು. ಬಳಿಕ ಅದನ್ನು ಪಟ್ಟದ ಬುದ್ದದಲ್ಲಿಟ್ಟು, ನಮಸ್ಕಾರಿಸಿ, ಕುಂಕುಮ ಹಜ್ಜೆಕೊಂಡು, ಕೆಲವೊಮ್ಮೆ ಕುಂಕುಮದ ಬಟ್ಟಲ್ಲೇ ಬೋಳಿಸಿ ಹೀಗೆ ಅವಳ ಪ್ರಾಜಾವ್ಯಾತ್ರಾಯ ಮುಗಿಯುವವು ರಥ್ಲಿ ಬೇಳಿಗಿನ ಮುಕ್ಕಾಲುಗಂಟೆ ಮುಗಿಯುತ್ತಿತ್ತು.

ಅಧ್ಯ ವಾರ್ಷಿಕ ಪರೀಕ್ಷೆ ಬಂದಾಗ, ಶ್ರೀನಿಧಿ ಓದಿದೆ ಉಳಿಸಿರುವ ಪಾಠಗಳ ಪಟ್ಟಿ ದೊಡ್ಡದಾಗಿತ್ತು. ಅದನ್ನೆಲ್ಲ ಗಮನಿಸುವುದು ಅವಳಿಮ್ಮೆ ತಾನೇ. ಹಾಗಾಗಿ ಅಮೃನ ಬಂದು

ಪಟ್ಟಿಯನ್ನು ಸಿದ್ಧಪಡಿಸಿದರು. ಬಾಕಿ ವಿವರಗಳನ್ನು ಓದಿಕೊಂಡ ಸಮಯವನ್ನು ನಿಗದಿಪಡಿಸಿ ಗೋಡೆಗೆ ತೂಗುಹಾಕಿದರು. ಇನ್ನುಮುಂದೆ, ಬೇಳೆಗೆ ಅಡ್ಡ ಹೂಡಿಲ್ಲ ಸಾಕಂ ಮಾಡಿ ದೇವರಿಗೆ ಕ್ಷೇತ್ರದಲ್ಲಿ ಮುಗಿದರೆ ಸಾಕು, ಹಿಡಾ ಓದುವುದಕ್ಕೆ ಹಾಜರಾಗಬೇಕು ಎಂದು ಮಗಳಿಗೆ ಹೇಳಿದರು.

ಶ್ರೀನಿಧಿಯ ಅಮೃನ ಮಾದರಿಯಲ್ಲಿ ಅಂಕಗಳಾಗಿ, ಪರಿಷ್ಕ್ರೇಖಾಗಳಾಗಿ ನಾವು ಮಕ್ಕಳ ಬೆಸ್ತು ಬೇಳುತ್ತ ಅವರು ಕಲಿಯುತ್ತಿರುವ ಇತರ ಅನೇಕ ವಿಚಾರಗಳಿಗೆ ಅಡ್ಡಲಾಗಿ ನಿಲ್ಲುತ್ತೇವೆ. ‘ನಾವಾದರಾಗಳಿ, ಪರಿಕ್ಷೇ ಮುಕ್ಕಿ’ ಎನ್ನುತ್ತ ಮಕ್ಕಳಿಗೆ ‘ಬೇಳೆ ಸ್ವೀಕಾರ್ಗ್ಯಾ ಮಾಡುವುದು ಬೇಡ’ ಎನ್ನುತ್ತೇವೆ. ಸಂಚೆ ಅಕ್ಷವಕ್ಷದ ಮಕ್ಕಳೊಡನೆ ಮಾತುಕೆ ಬೇಡ ಎಂದು ತಾಕೆತು ಮಾಡುತ್ತೇವೆ. ಮನಗೆ ಅಡಿಗಳು ಬಂದರೆ ಕುಶಲೋಪರಿ ಮಾತುಗಳು ಬೇಡವೆಂದು, ಹೊರಡಿಯಲ್ಲಿಯೇ ಕುಶಿತು ಒದು ಎಂದು ರೂಲ್ಯ ಮಾಡುತ್ತೇವೆ. ಅಷ್ಟೇ ಏಕೆ, ಶರ್ವರ್ಣನ್ನೀ ದೀಪ್ರಾ ಹೊತ್ತೆ ಸ್ವಾನ ಮಾಡುವುದು ಹೂಡ ಬೇಡ, ಒಂದು ಬೋಂಬು ಸುಕೋಂಡು ಬೇಗ ಬಾ ಎಂಬಲ್ಲಿವರೆಗೆ ನಮಗೆ ಅಂಕಗಳು ಮುಖ್ಯವಾಗುತ್ತವೆ.

ಪರಿಕ್ಷೇಯ ಸಂದರ್ಭದಲ್ಲಿ ಇವೆಲ್ಲವೂ ವಾಸ್ತವ ವಿಚಾರ ಅನಿಸುವುದಂಟು. ಆದರೆ ಈ ನಡವಳಿಕೆಯು ಮಕ್ಕಳ ಮನಸ್ಸಿನಾಲಾದಲ್ಲಿ ಒಂದು ಅಭಿಪ್ರಾಯವನ್ನು ರೂಪಿಸುತ್ತದೆ: ಅದೆಂದರೆ, ‘ನಾವು ಕಲಿಯುತ್ತಿರುವ ಈ ಸ್ಕೆಲ್ಲಾ, ಈ ಪ್ರಾರ್ಥನೆ, ಸಾವಧಾನದ ಸ್ವಾನ ಇವೆಲ್ಲವೂ ಬದುಕಿನಲ್ಲಿ ಅಷ್ಟೇನೂ ಮುಖ್ಯವಲ್ಲ; ಇವೆಲ್ಲವನ್ನೂ ನಿರ್ವಹಿಸಿದೆ ಇದ್ದರೂ ಪರವಾಗಿಲ್ಲ’ ಎಂಬ ಭಾವವೊಂದು ಮಾಡುತ್ತದೆ. ಬಹಳ ತೆಳುವಾಗಿ

ಮಾಡುವ ಈ ಭಾವನೆ ನಿಧಾನಕ್ಕೆ ಬಲಿಯುತ್ತದೆ. ಮನಸ್ಸು ಆ ದ್ವಿನಿಲ್ಲಿ ಯೋಚನೆ ಮಾಡಲು ಶುರು ಮಾಡಿದಾಗ, ಬದುಕಿನ ಆಡ್ಡತೆಗಳು ಬದಲಾಗುತ್ತ ಸಾಗುತ್ತವೆ. ಅಂಕಗಳೇ ಆದಾಯಯೋಗ್ಯ ಮುಖ್ಯವಾದಪ್ಪ ಬದುಕಿನ ಸಣ್ಣ ಸಣ್ಣ ಸಂಗತಿಗಳು ಕೊಡುವ ಮಿಳಿ ಮುಖ್ಯವಲ್ಲ ಎಂಬ ಧೋರಣೆಗೆ ಜಾಗ ದೊರೆಯುತ್ತದೆ.

ನಿಜಕ್ಕೂ ಬದುಕುವುದಕ್ಕೆ ಬೇಕಾದ ಕಾಶಲಗಳು ಬದುಕಿನ ಸಣ್ಣ ಸಣ್ಣ ಚಟುವಟಿಕೆಗಳಲ್ಲಿಯೇ ಅಡಗಿರುತ್ತವೆ. ಕಂಕುಮದ ಬಟ್ಟಲನ್ನು ಚೆಲ್ಲಿದಂತೆ ನೇರಿಸಾಗಿ ಇರಿಸುವಾಗ, ಏಕಾಗ್ರತೆಗೆ ಎದುರಾಗುವ ಸವಾಲನ್ನು ಗಮನಿಸಬಹುದು. ಸ್ವಾನದ ಹೊತ್ತಿನಲ್ಲಿಯೇ ಪ್ರಪ್ರಭಾವಾಗುವ ಮನಸ್ಸನ್ನು ಗುರುತಿಸುವ, ಪ್ರೇಶ ಆಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ಇಂತಹ ಚಟುವಟಿಕೆಗಳಿಗೆ ಹೆಚ್ಚು ಮಹತ್ವವಿಲ್ಲ ಎಂಬ ಭಾವನೆ ಬರದಂತೆ ವಿಜರ ವಹಿಸುವುದು ಹೋಪಕರ ಕರ್ತವ್ಯ.

ಪರಿಕ್ಷೇ ಮತ್ತು ಅಂಕಗಳು ಸಂಪನ್ಮೂಲವನ್ನು ಗ್ರಾಹಿಸಲು ಬೇಕಾದ ದಾರಿಯನ್ನು ಒದಗಿಸಿಕೊಡಬಲ್ಲವು. ಅದಕ್ಕಾಗಿ, ತಾನು ನಿರ್ವಹಿಸಿಕೊಂಡ ಕೆಲಸಗಳನ್ನು ಮುಗಿಸಲು ಹೆಚ್ಚಿನ ಸಮಯ ಬೇಕು ಎಬುದನ್ನು ಮಕ್ಕಳು ಅರಿಯಬೇಕು. ಇದು ಸಮಯದ ಹೊಂದಾಣಿಕೆ ಹೂಡ ಹೌದು. ಬೇಗನೇ ಏಳುವ ಮೂಲಕ ಎಲ್ಲವನ್ನೂ ನಿಭಾಯಿಸುವುದನ್ನು ಮಕ್ಕಳು ಕಲಿಯಬೇಕೆ ಹೊರತು ಕೆಲಸಗಳ ಹೋರಿಯನ್ನು ಹೆತ್ತೆವರೇ ವಹಿಸಿಕೊಂಡು, ಮಕ್ಕಳಿಗೆ ಬದುಕು ಸುಲಭಿತ ಎಂಬ ಉಡಾಫೆ ಭಾವನೆ ಬರುವಂತೆ ಆಗಬಾರದು.

ಪ್ರತಿಕ್ರಿಯೆಯಿಂದ: [feedback@sudha.co.in](mailto:feedback@sudha.co.in)